



ကုမ္ပဏီလီမိတက်
ပြည်ထောင်စု



ଏଣି ଫିଲିପ୍ସ୍ ହିସ୍ ଯେଠି ଘି.



ଘିଅଲେ ଫିଲିପ୍ସ୍ ସଂଲେ ଚ, "କିନ୍ତୁ ଚିତ୍ତେ ଘିଅଲେ ଘିଅଲେ ଘିଅଲେ ଘିଅଲେ
 ହିସ୍ ଘିଅଲେ (ଘିଅଲେ, ଘିଅଲେ) ଘିଅଲେ ଘିଅଲେ ଘିଅଲେ" [ଘିଅଲେ ୧: ୨୮]

ਗੁਰੂਗ੍ਰੰਥ ਸਾਹਿਬ ਜੀ ਦੇ ਘੋਰ ਕਰ

ਗੁਰੂਗ੍ਰੰਥ ਸਾਹਿਬ ਜੀ ਦੇ ਘੋਰ ਕਰ
ਗੁਰੂਗ੍ਰੰਥ ਸਾਹਿਬ ਜੀ ਦੇ ਘੋਰ ਕਰ
ਗੁਰੂਗ੍ਰੰਥ ਸਾਹਿਬ ਜੀ ਦੇ ਘੋਰ ਕਰ
ਗੁਰੂਗ੍ਰੰਥ ਸਾਹਿਬ ਜੀ ਦੇ ਘੋਰ ਕਰ

[ਫੁਲਵਾਲੀ ੨:੭]

ਗੁਰੂਗ੍ਰੰਥ ਸਾਹਿਬ ਜੀ ਦੇ ਘੋਰ ਕਰ
ਗੁਰੂਗ੍ਰੰਥ ਸਾਹਿਬ ਜੀ ਦੇ ਘੋਰ ਕਰ
ਗੁਰੂਗ੍ਰੰਥ ਸਾਹਿਬ ਜੀ ਦੇ ਘੋਰ ਕਰ
ਗੁਰੂਗ੍ਰੰਥ ਸਾਹਿਬ ਜੀ ਦੇ ਘੋਰ ਕਰ


[ਫੁਲਵਾਲੀ ੨:੧੫, ੨੧:੨੨]

ଅମୃତ (୧) ଧରଣର ଫଳମାନଙ୍କୁ ଖିରରେ ସଜାନ୍ତି ।



ଫଳମାନଙ୍କୁ ଖିରରେ ସଜାନ୍ତି ଅମୃତ (୧) ସଜାନ୍ତି ।

ಶ್ರೀಮದ್ಭಗವದ್ಗೀತೆ ಅಧ್ಯಾಯ ೧೨



ಅರ್ಜುನ ಧರ್ಮಯುಧಗಳನ್ನು ತ್ಯಜಿಸಿ, ಕೃಷ್ಣನಿಗೆ ಸರ್ವವನ್ನೂ ಅರ್ಪಿಸಿದನು. ಕೃಷ್ಣನು ಅರ್ಜುನನಿಗೆ ಧರ್ಮಯುಧಗಳನ್ನು ತಿರುಗಿ ಕೊಡಲು ಅರ್ಜುನನು ಅವುಗಳನ್ನು ತ್ಯಜಿಸಿದನು. ಕೃಷ್ಣನು ಅರ್ಜುನನಿಗೆ ಧರ್ಮಯುಧಗಳನ್ನು ತಿರುಗಿ ಕೊಡಲು ಅರ್ಜುನನು ಅವುಗಳನ್ನು ತ್ಯಜಿಸಿದನು. ಕೃಷ್ಣನು ಅರ್ಜುನನಿಗೆ ಧರ್ಮಯುಧಗಳನ್ನು ತಿರುಗಿ ಕೊಡಲು ಅರ್ಜುನನು ಅವುಗಳನ್ನು ತ್ಯಜಿಸಿದನು.

દાદાં નાદાં નિશિલ કિંચિદ્ વ્યવસ્થા સ્વસ્થાં સૈવ
 દાદાં ૦૩ ડાદાં કિંચિદ્ વ્યવસ્થા



આત્મિક ડાદાં સ્વસ્થાં સૈવ આત્મિક આત્મિક
 આત્મિક સ્વસ્થાં સૈવ સ્વસ્થાં સૈવ આત્મિક
 આત્મિક સ્વસ્થાં સૈવ સ્વસ્થાં સૈવ આત્મિક
 સ્વસ્થાં સૈવ સ્વસ્થાં સૈવ આત્મિક

“આત્મિક સ્વસ્થાં સૈવ સ્વસ્થાં સૈવ આત્મિક
 સ્વસ્થાં સૈવ સ્વસ્થાં સૈવ આત્મિક” [આત્મિક ૧:૨૧]

આત્મિક સ્વસ્થાં સૈવ સ્વસ્થાં સૈવ આત્મિક

ಪಶ್ಚಿಮದಿಶೆಯಲ್ಲಿ ಉದಯಿಸುವ ಸೂರ್ಯನು

“.....ನೀನು ಸೂರ್ಯನು [ಲೇವಿ ೧೩: ೩೬]



“ತೆ ಪೂಜಿಸುವುದು ನೀನು [ನೀನು
 ದ: ೨೨] ನೀನು ನಿನ್ನ ಸ್ವಾಮಿಯಾದ
 ನಿನ್ನ ದೇವತೆಯಾದ ಸೂರ್ಯನು.
 ಆದರೆ ನೀನು ಉದಯಿಸುವುದು ಸೂ-
 ರ್ಯನು ನೀನು [ನೀನು ೧೦: ೨]

ಪಶ್ಚಿಮದಿಶೆಯಲ್ಲಿ ಉದಯಿಸುವ ಸೂರ್ಯನು

“ತೆ ದೇವತೆಯಾದ ನೀನು [ನೀನು ೧೦: ೨]

ਸੁਪ੍ਰੀਮ ਕ੍ਰਿਸ਼ਨਾਇ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ
ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ

“ ਕ੍ਰਿਸ਼ਨਾਇ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ
ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ
ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ
[ਏਨਏਨ 2: 16]

“ ਤੇ ਸੁਪ੍ਰੀਮ ਕ੍ਰਿਸ਼ਨਾਇ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ
ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ
ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ ਸੁਖਿਨੀ
[ਏਨਏਨ 1: 12-15]

ಶಿಶುಗಳ ಶಿಕ್ಷಣದ ಬಗ್ಗೆ ಹೇಳುವುದು

"ಶಿಕ್ಷಣದ ಮೂಲದಿಂದ, ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡುವುದು ಮತ್ತು ಶಿಕ್ಷಣದ ಮೂಲಕವಾಗಿ ಮಕ್ಕಳನ್ನು ಸಿದ್ಧಗೊಳಿಸುವುದು" [ಶಿಕ್ಷಣದ ಮೂಲ ೧:೧೬]

"ಮಕ್ಕಳು ಸರಿಯಾದ ಮನೋಭಾವವನ್ನು ಹೊಂದಿರುವಂತೆ ಶಿಕ್ಷಣವನ್ನು ನೀಡುವುದು" [ಶಿಕ್ಷಣದ ಮೂಲ ೧:೧೭]

"ಮಕ್ಕಳು ಸರಿಯಾದ ಮನೋಭಾವವನ್ನು ಹೊಂದಿರುವಂತೆ ಶಿಕ್ಷಣವನ್ನು ನೀಡುವುದು" [ಶಿಕ್ಷಣದ ಮೂಲ ೧:೧೮]

ಶಿಕ್ಷಣದ ಮೂಲದಿಂದ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡುವುದು.

ಶಿಕ್ಷಣದ ಮೂಲದಿಂದ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡುವುದು.

ಶಿಕ್ಷಣದ ಮೂಲದಿಂದ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡುವುದು.

ಶಿಕ್ಷಣದ ಮೂಲದಿಂದ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡುವುದು.

બે દે) (૩) કાં(૧)૦૩ ૬૪૦૩ ૧૩૫)૬.



૩ નિં(૩) ૬૪૦૩ નિં(૩) ૬૪૦૩
 ૬૪૦૩ કાં(૧)૦૩ ૬૪૦૩
 નિં(૩) ૬૪૦૩ ૬૪૦૩
 ૬૪૦૩ ૬૪૦૩ ૬૪૦૩
 ૬૪૦૩ ૬૪૦૩ ૬૪૦૩

ယံ အိန္ဒြေ နိဗ္ဗာန်။

“အိန္ဒြေယံ ယံ နိဗ္ဗာန် နိဗ္ဗာန် ယံ အိန္ဒြေ နိဗ္ဗာန်။”

[အိန္ဒြေယံ ၅၆:၅၃]

“အိန္ဒြေ နိဗ္ဗာန် နိဗ္ဗာန် နိဗ္ဗာန် အိန္ဒြေ နိဗ္ဗာန် နိဗ္ဗာန် နိဗ္ဗာန် နိဗ္ဗာန်
အိန္ဒြေ နိဗ္ဗာန်” (အိန္ဒြေ နိဗ္ဗာန်) နိဗ္ဗာန် နိဗ္ဗာန် နိဗ္ဗာန် နိဗ္ဗာန်


“အိန္ဒြေ နိဗ္ဗာန် နိဗ္ဗာန် နိဗ္ဗာန် နိဗ္ဗာန် နိဗ္ဗာန် နိဗ္ဗာန် နိဗ္ဗာန်
အိန္ဒြေ နိဗ္ဗာန် နိဗ္ဗာန် နိဗ္ဗာန် နိဗ္ဗာန်” [အိန္ဒြေ ၅၆:၅၃]

“အိန္ဒြေ နိဗ္ဗာန် နိဗ္ဗာန် နိဗ္ဗာန် နိဗ္ဗာန် နိဗ္ဗာန် နိဗ္ဗာန် နိဗ္ဗာန်
အိန္ဒြေ နိဗ္ဗာန်” [အိန္ဒြေ ၅၆:၅၃]

ಸಹೋದರರೂ ಸಹಾಯಿಸಿ (ಸಿರಿವಂತರೂ) ಸಹೋದರರೂ
 ಸಹಾಯಿಸಿ ಸಹೋದರರೂ.

೧. ೨ ಅಥವಾ ಸಹಾಯಿಸಿ.

" ಎ ಸಹೋದರರೂ ಸಹಾಯಿಸಿ ಸಹೋದರರೂ ಸಹಾಯಿಸಿ ಸಹಾಯಿಸಿ ಸಹಾಯಿಸಿ
 ಸಹಾಯಿಸಿ. [ಸಹೋದರರೂ ೧೦: ೧೦]



೨. ೨ ಅಥವಾ ಸಹಾಯಿಸಿ ಸಹಾಯಿಸಿ ಸಹಾಯಿಸಿ ಸಹಾಯಿಸಿ ಸಹಾಯಿಸಿ
 ಸಹಾಯಿಸಿ. " ಸಹೋದರರೂ ಸಹೋದರರೂ ಸಹಾಯಿಸಿ ಸಹಾಯಿಸಿ ಸಹಾಯಿಸಿ
 ಸಹಾಯಿಸಿ ಸಹಾಯಿಸಿ ಸಹಾಯಿಸಿ ಸಹಾಯಿಸಿ ಸಹಾಯಿಸಿ ಸಹಾಯಿಸಿ
 [ಸಹೋದರರೂ ೨: ೨೦]

ಸಹಾಯಿಸಿ ಸಹಾಯಿಸಿ ಸಹಾಯಿಸಿ ಸಹಾಯಿಸಿ ಸಹಾಯಿಸಿ ಸಹಾಯಿಸಿ ಸಹಾಯಿಸಿ

2. 5ಕ್ರಮ ಶಿಷ್ಯರನ್ನು ನಿಗದಿ කරುವ ಲೆಕ್ಕವನ್ನು ಕ.



"ಅದೇನೆಂದರೆ 5ನೇ 5ಕ್ರಮ ಶಿಷ್ಯರನ್ನು ನಿಗದಿ ಮಾಡಲು ಅಂದಾಜು
 ಲೆಕ್ಕವನ್ನು, ಅದನ್ನು ಅದೇ ಶಿಷ್ಯರು ಮಾಡುವುದು. ಆದರೆ ಇದನ್ನು ಕೆ
 ಳು ವಿಷಯ ವಿವರಿಸುವ ಕೆಲವು, ಹೆಚ್ಚುವರಿ ಅನುಭವ ಅದೇ
 ಅಂದಾಜು ಕೆಲವು ಹೆಚ್ಚುವರಿ ಕೆಲವು. ಕೆಲವು ಕೆಲವು ವಿವರಿಸುವ
 ಹೆಚ್ಚುವರಿ, ಅದನ್ನು ಅದೇ ಶಿಷ್ಯರು ಮಾಡುವುದು, ಇದನ್ನು ಅ-
 ದೇನೆ ಲೆಕ್ಕವನ್ನು ಕ." 2 [ಅಧ್ಯಾಯ 2: 72]

5ಕ್ರಮವನ್ನು ನಿಗದಿ ಮಾಡುವುದು "ಅದೇ ಶಿಷ್ಯರನ್ನು ನಿಗದಿ ಮಾಡಲು ಅಂದಾಜು, ಅದೇನು ಅದೇ
 ಕೆಲವು [ಅಧ್ಯಾಯ 2: 76]

೫. ಒಬ್ಬ ಸಹೋದರನು ಕೂಡಾ ಹತ್ತಿರ ಒಬ್ಬನಿಗೆ ಕೊಡುತ್ತಾನೆ. ಅದೇ
ಒಬ್ಬನಿಗೆ ಕೊಡುವುದು ಎಂಬುದು.

“ ಓಣಿ, ನನ್ನ ಕೊಡುತ್ತಾನೆ ಅದೇ ಸಹೋದರನು ಒಬ್ಬನಿಗೆ ಕೊಡುತ್ತಾನೆ ಎಂಬುದು ಎಂಬುದು
ಕೊಡುತ್ತಾನೆ ಸಹೋದರನಿಗೆ ಅದೇ ಹೆಸರಿನಿಂದಲೂ ಒಬ್ಬನಿಗೆ ಕೊಡುತ್ತಾನೆ
ಒಬ್ಬನಿಗೆ ಕೊಡುತ್ತಾನೆ ಸಹೋದರನಿಗೆ ಕೊಡುತ್ತಾನೆ ಎಂಬುದು [೧೯೫೮ ೬:೧೧]

ಒಬ್ಬನಿಗೆ ಕೊಡುತ್ತಾನೆ ಒಬ್ಬನಿಗೆ ಕೊಡುತ್ತಾನೆ ಅದೇ ಸಹೋದರನು “ಒಬ್ಬನಿಗೆ ಕೊಡುತ್ತಾನೆ-
ಒಬ್ಬನಿಗೆ ಕೊಡುತ್ತಾನೆ ಒಬ್ಬನಿಗೆ ಕೊಡುತ್ತಾನೆ ಎಂಬುದು ಎಂಬುದು.”
[೧೯೫೮ ೬:೧೨]

ಇದೇ ಕಥೆಯನ್ನು ಕೂಡಾ ಯಾವುದೇ ದೇವರು ?

೨೮. ಮೂಲಕವೇ ದೇವರು
ಯಾವುದೇ ದೇವರು.



ಮೇಲೆ ಕೆಲವು ದೇವರು ಕೆಲವು
ಯಾವುದೇ ದೇವರು
ಯಾವುದೇ ದೇವರು.

೨೯.

[೨೪೭೨ ೨೦:೧೧]

ಯಾವುದೇ ದೇವರು, ಯಾವುದೇ ದೇವರು, ಯಾವುದೇ ದೇವರು.

ඉදහිමියෝ බිඳහරන බි

1. බෙලාගේ බිඳහරන නි බෙලාගේ පැරි බිඳහර (2)

“..... බෙලාගේ (2) ඉදහිමියෝ බිඳහරන බිඳහරන” [1958 3 25]

2. පිටියනි බි ඉදහිමියෝ පිටියනි (2)

“පිටියනිගේ බිඳහරන ඉදහිමියෝ පිටියනි (2) ඉදහිමියෝ බිඳහරන බිඳහරන, පිටියනි, පිටියනි බිඳහරන පිටියනි (2) පිටියනි” 1 [1958 3 25]

පැරි පිටියනි පිටියනි --- පිටියනි ගෙදරේ පිටියනි බිඳහරන” [1958 3 25]

පිටියනි බිඳහරන බිඳහරන - “පිටියනි පිටියනි (2) බිඳහරන බිඳහරන බිඳහරන” [1958 3 25]

පිටියනි පිටියනි බිඳහරන බිඳහරන බිඳහරන බිඳහරන” [1958 3 25]

ଅନେକ ଉପାଦାନ ଉପରେ ଆଧାର କରି ଅନେକ ଉପାଦାନ ଉପରେ ଆଧାର କରି ୧. ଉପାଦାନ ୧:୦ ୫୩୧୯
(୧)

୩. ଅନେକ ଉପାଦାନ ଉପରେ ଆଧାର କରି

(ଅନେକ ଉପାଦାନ ଉପରେ ଆଧାର କରି ଅନେକ ଉପାଦାନ ଉପରେ ଆଧାର କରି)

ଉପାଦାନ ୧:୦ ୫୩୧୯ (ଅନେକ ଉପାଦାନ ଉପରେ ଆଧାର କରି ଅନେକ ଉପାଦାନ ଉପରେ ଆଧାର କରି) [ଉପାଦାନ ୧:୦ ୫୩୧୯]

“ଅନେକ ଉପାଦାନ ଉପରେ ଆଧାର କରି” [ଉପାଦାନ ୧:୦ ୫୩୧୯] ୧୩]

೬. ಕೆಲವು ಕಥೆಗಳನ್ನು ಕ್ರಿಸ್ತನಿಗೆ ಕೇಳಿ (೩)



ಹತ್ತೊಂಬತ್ತು ವರ್ಷಗಳ ಕೆಲವು ಕಥೆಗಳನ್ನು ಕೇಳಿ: ಕೆಲವು ವರ್ಷ
 ಕೇಳಿ (೧೦) ಬೇರೆ ದಿನಗಳಲ್ಲಿ, ಕೆಲವು ಕಥೆಗಳನ್ನು ಕೇಳಿ
 ಕೆಲವು ವರ್ಷಗಳ ಕೆಲವು ಕಥೆಗಳನ್ನು ಕೇಳಿ: ಕೆಲವು ವರ್ಷಗಳ
 ಕೆಲವು ವರ್ಷಗಳ ಕೆಲವು ಕಥೆಗಳನ್ನು ಕೇಳಿ: ಕೆಲವು ವರ್ಷಗಳ
 ಕೆಲವು ವರ್ಷಗಳ ಕೆಲವು ಕಥೆಗಳನ್ನು ಕೇಳಿ: ಕೆಲವು ವರ್ಷಗಳ
 ಕೆಲವು ವರ್ಷಗಳ ಕೆಲವು ಕಥೆಗಳನ್ನು ಕೇಳಿ: ಕೆಲವು ವರ್ಷಗಳ

ಯೆ... ಕೆಲವು ವರ್ಷಗಳ ಕೆಲವು ಕಥೆಗಳನ್ನು ಕೇಳಿ: ಕೆಲವು ವರ್ಷಗಳ
 ಕೆಲವು ವರ್ಷಗಳ ಕೆಲವು ಕಥೆಗಳನ್ನು ಕೇಳಿ: ಕೆಲವು ವರ್ಷಗಳ
 ಕೆಲವು ವರ್ಷಗಳ ಕೆಲವು ಕಥೆಗಳನ್ನು ಕೇಳಿ: ಕೆಲವು ವರ್ಷಗಳ
 ಕೆಲವು ವರ್ಷಗಳ ಕೆಲವು ಕಥೆಗಳನ್ನು ಕೇಳಿ: ಕೆಲವು ವರ್ಷಗಳ

ಕ್ರಿಸ್ತನಿಗೆ ಕೇಳಿ (೩, ೩) ಕೆಲವು ವರ್ಷಗಳ
 ಕೆಲವು ವರ್ಷಗಳ ಕೆಲವು ಕಥೆಗಳನ್ನು ಕೇಳಿ: ಕೆಲವು ವರ್ಷಗಳ
 ಕೆಲವು ವರ್ಷಗಳ ಕೆಲವು ಕಥೆಗಳನ್ನು ಕೇಳಿ: ಕೆಲವು ವರ್ಷಗಳ
 ಕೆಲವು ವರ್ಷಗಳ ಕೆಲವು ಕಥೆಗಳನ್ನು ಕೇಳಿ: ಕೆಲವು ವರ್ಷಗಳ

ਯੇਨੇ ਭੁਕੇ ਚੋਗੇਰੇਏ

ਭੁਕੇਰੇ ਰਠੇ ਯੇਨੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ
ਭੁਕੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ

ਭੁਕੇਰੇ ਚੋਗੇਰੇ ਚੋਗੇਰੇ



ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ
ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ
ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ
ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ
ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ
ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ ਚੋਗੇਰੇ

ଅଲଙ୍କା ଓ ନିର୍ଦ୍ଦେଶ (୧) ଶୁଭରାଜ ଶୁଭରାଜ ଶୁଭରାଜ (କର୍ତ୍ତବ୍ୟ) ଶୁଭରାଜ
ଶୁଭରାଜ

" (୧) ଶୁଭରାଜ ଶୁଭରାଜ ଶୁଭରାଜ (୧) ଶୁଭରାଜ ଶୁଭରାଜ ଶୁଭରାଜ
ଶୁଭରାଜ (୧) - - - - - ।" ୧ [(୧) ଶୁଭରାଜ ଶୁଭରାଜ]


" - - - - - ଶୁଭରାଜ ଶୁଭରାଜ - - - - - ଶୁଭରାଜ ଶୁଭରାଜ [(୧) ଶୁଭରାଜ]

" - - - - - ଶୁଭରାଜ ଶୁଭରାଜ ଶୁଭରାଜ (୧) ଶୁଭରାଜ ଶୁଭରାଜ
ଶୁଭରାଜ ଶୁଭରାଜ - - - - - ୨ [(୧) ଶୁଭରାଜ]

" ଶୁଭରାଜ ଶୁଭରାଜ ଶୁଭରାଜ - - - - - ଶୁଭରାଜ ଶୁଭରାଜ [(୧) ଶୁଭରାଜ]

ଶୁଭରାଜ ଶୁଭରାଜ ଶୁଭରାଜ (୧) ଶୁଭରାଜ ଶୁଭରାଜ (୧) ଶୁଭରାଜ ଶୁଭରାଜ
ଶୁଭରାଜ ଶୁଭରାଜ ଶୁଭରାଜ ଶୁଭରାଜ ଶୁଭରାଜ ଶୁଭରାଜ ଶୁଭରାଜ
ଶୁଭରାଜ ଶୁଭରାଜ ଶୁଭରାଜ - - - - -

ಯವನು ಕೂಡಾ ಸಿದ್ಧನಾಗಿದ್ದು ಕೆಲವು ನಿಮಿಷಗಳಿಗೆ



ಅದರಲ್ಲಿ ಕೆಲವು ವಿಷಯಗಳನ್ನು ಅಧ್ಯಯನ ಮಾಡಿ ತಿಳಿದು
 ಕೊಡುವುದು. ಇದು ಕೂಡಾ ಒಂದು ವಿಧದ ಕೂಡಾ (ಅಧ್ಯಯನ).
 ಅದರಲ್ಲಿ ಸಿದ್ಧನಾಗುವುದು. (ಅಧ್ಯಯನ ಅಧ್ಯಯನ ಅಧ್ಯಯನ
 ಅಧ್ಯಯನ ಅಧ್ಯಯನ)

"ಅಧ್ಯಯನ ಅಧ್ಯಯನ ಅಧ್ಯಯನ ಅಧ್ಯಯನ ಅಧ್ಯಯನ ಅಧ್ಯಯನ
 ಅಧ್ಯಯನ ಅಧ್ಯಯನ ಅಧ್ಯಯನ ಅಧ್ಯಯನ ಅಧ್ಯಯನ ಅಧ್ಯಯನ
 ಅಧ್ಯಯನ ಅಧ್ಯಯನ ಅಧ್ಯಯನ ಅಧ್ಯಯನ ಅಧ್ಯಯನ ಅಧ್ಯಯನ
 ಅಧ್ಯಯನ ಅಧ್ಯಯನ ಅಧ್ಯಯನ ಅಧ್ಯಯನ ಅಧ್ಯಯನ ಅಧ್ಯಯನ"

[52 (ಅಧ್ಯಯನ ಅಧ್ಯಯನ ಅಧ್ಯಯನ)]

2. རྩོམ་པ་ལྟར་ལེགས་པར་བྲིས་པའི་ལོ་ལྟར་ལྟོ་ལྟོ་སྤྲོད་པའི་སྐབས་སུ།
 རྩོམ་པ་ལྟར་ལེགས་པར་བྲིས་པའི་ལོ་ལྟར་ལྟོ་ལྟོ་སྤྲོད་པའི་སྐབས་སུ།
 རྩོམ་པ་ལྟར་ལེགས་པར་བྲིས་པའི་ལོ་ལྟར་ལྟོ་ལྟོ་སྤྲོད་པའི་སྐབས་སུ།



རྩོམ་པ་ལྟར་ལེགས་པར་བྲིས་པའི་ལོ་ལྟར་ལྟོ་ལྟོ་སྤྲོད་པའི་སྐབས་སུ།
 རྩོམ་པ་ལྟར་ལེགས་པར་བྲིས་པའི་ལོ་ལྟར་ལྟོ་ལྟོ་སྤྲོད་པའི་སྐབས་སུ།

རྩོམ་པ་ལྟར་ལེགས་པར་བྲིས་པའི་ལོ་ལྟར་ལྟོ་ལྟོ་སྤྲོད་པའི་སྐབས་སུ།
 རྩོམ་པ་ལྟར་ལེགས་པར་བྲིས་པའི་ལོ་ལྟར་ལྟོ་ལྟོ་སྤྲོད་པའི་སྐབས་སུ།
 རྩོམ་པ་ལྟར་ལེགས་པར་བྲིས་པའི་ལོ་ལྟར་ལྟོ་ལྟོ་སྤྲོད་པའི་སྐབས་སུ།

525030) 00000000 000000 000000

(000000 000000 000000 000000) 000000 000000 000000 000000
"0000 000000 000000 000000"

"000000 0000, 0000 000000 0000, 0000 000000 0000 000000, 000000
0000 000000, 000000 0000 000000000000 0000, 000000 000000000000

000000, 0000 0000 000000 0000 000000, 000000 000000 000000
0000 0000 0000 0000 000000 000000 00000000 00000000 0000 0000

0000 000000 000000 0000 000000 0000 00000000 00000000 000000
000000 00000000 000000 (000000) [00000000 00000000]

0000 0000 00000000 000000 000000000000 0000 0000 0000-000000
000000 000000 000000.

1. (a) 5000 2000 2000 2000 2000 2000 2000
 (b) 5000 2000 2000 2000 2000 2000 2000
 (c) 5000 2000 2000 2000 2000 2000 2000
 2. (a) 5000 2000 2000 2000 2000 2000 2000
 (b) 5000 2000 2000 2000 2000 2000 2000
 (c) 5000 2000 2000 2000 2000 2000 2000
 3. (a) 5000 2000 2000 2000 2000 2000 2000
 (b) 5000 2000 2000 2000 2000 2000 2000
 (c) 5000 2000 2000 2000 2000 2000 2000
 4. (a) 5000 2000 2000 2000 2000 2000 2000
 (b) 5000 2000 2000 2000 2000 2000 2000
 (c) 5000 2000 2000 2000 2000 2000 2000

୩. ଅଂଶ ଅକ୍ଷର-ଅଂଶ ୫୫ ଶିଳ
୬. ଚିନ୍ତା ମୂଲ୍ୟ ଶିଳ
୭. ଚିନ୍ତା ପଠିତ୍ତ୍ୱ ଅକ୍ଷର, ପଠିତ୍ତ୍ୱ-ଅକ୍ଷର ୧)୦୩୩ ଅଂଶ-ଅଂଶ ୫୫୫୫ ଅକ୍ଷର
 ୬୦)୦୩ ଅକ୍ଷର ୫୫୫୫ ଶିଳ
୮. ଚିନ୍ତା ଅକ୍ଷର ଶିଳ.
୯. ଚିନ୍ତା ଅଂଶ ୫୫୫୫୫୫୫୫ ଅକ୍ଷର ୦୫୦୩ ଶିଳ.
୧୦. ଚିନ୍ତା ୫୫୫୫୫୫୫୫ ଅକ୍ଷର ୫୫୫୫୫୫୫୫ ଅକ୍ଷର ଶିଳ.
- ୧୧)୫୫ ଅକ୍ଷର ୫୫୫୫୫୫୫୫ ଅକ୍ଷର ୫୫୫୫୫୫୫୫ ଅକ୍ଷର (୫୫୫୫, ଅକ୍ଷର) ଅକ୍ଷର.
- ୧୨)୫୫ ଅକ୍ଷର, ଅକ୍ଷର ୫୫୫୫୫୫୫୫ ଅକ୍ଷର (୫୫୫୫, ଅକ୍ଷର) ଅକ୍ଷର.

୧ [୫୫୫୫୫୫୫୫ ଅକ୍ଷର]

અવેશ સ્થિતિ

કોઈપણ વેદ, શાસ્ત્ર

"કેવલચિત્તિ અવેશ સ્થિતિ કા" ચિત્તિ કોઈપણ વેદ, શાસ્ત્ર, યોગ, યોગી શિ અભ્યાસ
અથવા યોગી શિ અભ્યાસ યોગી શિ અભ્યાસ શાસ્ત્ર, અભ્યાસ અવેશ સ્થિતિ
જિજ્ઞાસુ (વેદ, શાસ્ત્ર) [વેદ, શાસ્ત્ર, યોગ, યોગી શિ અભ્યાસ]

શાસ્ત્ર, શાસ્ત્ર, શાસ્ત્ર

"શાસ્ત્ર, શાસ્ત્ર, શાસ્ત્ર, ચિત્તિ અભ્યાસ શાસ્ત્ર, શાસ્ત્ર, શાસ્ત્ર, શાસ્ત્ર
શાસ્ત્ર, શાસ્ત્ર, શાસ્ત્ર" [વેદ, શાસ્ત્ર, યોગ, યોગી શિ અભ્યાસ]



શાસ્ત્ર, શાસ્ત્ર (વેદ, શાસ્ત્ર, યોગ, યોગી શિ અભ્યાસ) શાસ્ત્ર, શાસ્ત્ર, શાસ્ત્ર, શાસ્ત્ર, શાસ્ત્ર

ದೊರೆ 52(100) ದೊರೆ(2)

" ದೊರೆ(2) ದೊರೆ(2) "

(1 (1950 92: 1-2, 13)

(ಎ) ಸರ್ಕಾರದಿಂದ ಕೊಡಲ್ಪಟ್ಟು 365 ರೂಪಾಯಿ ಶೇ. 40 ರ ದರದಲ್ಲಿ ದೊರೆ(2) ಸರ್ಕಾರದ
ದೊರೆ(2) ಶೇ. 40 ರ ದರದಲ್ಲಿ ದೊರೆ(2) ಕೊಡಲ್ಪಟ್ಟು ದೊರೆ(2) ಶೇ. 40 ರ ದರದಲ್ಲಿ
52(100) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2)
ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2)
ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2)
ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2)
ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2)
ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2)
ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2) ದೊರೆ(2)

કોઈપણ વસ્તુ ઠીક ઠીક 50 ની 50 લેવા 50 યુગની બાલે.

(કોઈક, કોઈક, કોઈક કોઈક, 50-50)

ઠીક ઠીક 50 ની (ક)



“50 યુગની બાલે.” કોઈ કોઈ કોઈક
 ની 50 કોઈક કોઈક કોઈક કોઈક
 કોઈ કોઈ કોઈક કોઈક કોઈક કોઈક
 કોઈ કોઈ કોઈક કોઈક કોઈક કોઈક
 કોઈક કોઈક કોઈક કોઈક કોઈક કોઈક
 કોઈક કોઈક.”

[કોઈક કોઈક ૫:૧૨]

ಸಾಕ್ಷಿಯು (ಪ್ರಾಣ)




ಹೇಳಿ, ಸಾಕ್ಷಿಯು, ಮೌನ, ಕೆಲವು ಮಹಿಮೆ, ಸಿ,
 ಸೆಂಟ್ರೆ, ಅಪ್ಪಾ, ಸುಖ, ಹೆಚ್ಚು, ಅಧಿಕ,
 ಅಧಿಕಾರವನ್ನು, ಅಧಿಕ, ಅಧಿಕ ಅಧಿಕ
 (ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು
 ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು)

[ಅಧಿಕಾರವು ಅಧಿಕಾರವು]

"ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು
 ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು"

"ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು ಅಧಿಕಾರವು"

ಪ್ರಿಯಾ ಪುಸ್ತಕವು ಲೇಖಕಿ ಎ. ಕೆ.



ಗೋರಿ (ಪುಸ್ತಕ ೧೬: ೧೨-೨೬)
 ಕೆಳಗೆ ಪುಸ್ತಕವು ಹೇಗೆ ಇದೆ,
 ಅದು ಅಷ್ಟೇ ಅಲ್ಲದೆ ಹೇಗೆ (ಮೇಲೆ
 ಕೆಳಗೆ ಹೇಗೆ) "ಅದೇ ಅಲ್ಲದೆ ಹೇಗೆ"
 (ಮೇಲೆ ಕೆಳಗೆ ಹೇಗೆ) (ಅದೇ ಕೆಳಗೆ
 ಹೇಗೆ ಹೇಗೆ)

[ಪುಸ್ತಕ ೨೦: ೧೨]

ಕೆಲವು ಉಪಲಂಛನಿ ಲಿಂಗೈವಂಶ್ಯ ಸ್ವಯಂ (ಬಸ)

"ಶ್ವೇತಂಶ್ಯ ಶ್ವೇತಂಶ್ಯ (ಬಸ), ಕೆಲವೆಂದಿ ಕೇಶಿ ಸಹೋಂಶ್ಯ ಸಂಯಂ (ಬಸ), ಶ್ವೇತಂಶ್ಯ ಸಂಯಂ (ಬಸ) ಉಪಲಂಛನಿ" [ಉಪಲಂಛನಿ ೨: ೧೧]

"ಉಪಲಂಛನಿ (ಬಸ) ಉಪಲಂಛನಿ (ಬಸ) ಉಪಲಂಛನಿ (ಬಸ), ಕೆಲವು (ಕೆಲವು) ಉಪಲಂಛನಿ ಸ್ವಯಂಶ್ಯ ಸ್ವಯಂಶ್ಯ ಕೇಶಿ ಕೆಲವು ಸಹೋಂಶ್ಯ ಸಂಯಂ (ಬಸ)" [ಉಪಲಂಛನಿ ೩: ೨೩]

"ಉಪಲಂಛನಿ (ಬಸ) ಉಪಲಂಛನಿ (ಬಸ), ಕೆಲವು (ಕೆಲವು) ಸಹೋಂಶ್ಯ ಸಂಯಂ (ಬಸ) ಉಪಲಂಛನಿ (ಬಸ) ಉಪಲಂಛನಿ (ಬಸ) ಸಹೋಂಶ್ಯ ಸಂಯಂ (ಬಸ), ಕೆಲವು (ಕೆಲವು) ಉಪಲಂಛನಿ (ಬಸ) ಉಪಲಂಛನಿ (ಬಸ)" [ಉಪಲಂಛನಿ ೩: ೩೪]

"ಉಪಲಂಛನಿ (ಬಸ) ಉಪಲಂಛನಿ (ಬಸ)" ಉಪಲಂಛನಿ (ಬಸ) ಸಹೋಂಶ್ಯ ಸಂಯಂ (ಬಸ) ಉಪಲಂಛನಿ (ಬಸ) ಉಪಲಂಛನಿ (ಬಸ) ಉಪಲಂಛನಿ (ಬಸ) ಉಪಲಂಛನಿ (ಬಸ)" [ಉಪಲಂಛನಿ ೩: ೪೫]

ਚ) (ੜ) ਘੋਰ ਚੋਰੋਸ ਘੋਰਾਘੋਰ ਚੋਰੋਸ ਚੋਰੋਸ ਚੋਰੋਸ ਚੋਰੋਸ
 ਘੋਰੋ.

“ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ
 ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ
 ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ

ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ
 [ਚੋਰੋਸ ਚੋਰੋਸ ਚੋਰੋਸ]

ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ
 ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ
 [ਚੋਰੋਸ ਚੋਰੋਸ ਚੋਰੋਸ]

“ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ ਚੋਰੋਸ
 [ਚੋਰੋਸ ਚੋਰੋਸ ਚੋਰੋਸ]

ಕೆಲವು ಯಾವ ನಂಬಿಕೆ ದಿ ?

“ಕೆಲವು ದೇವರುಗಳನ್ನು ನಂಬಿಕೆಗೆ ತೆಗೆದುಕೊಂಡು
 ಇವುಗಳನ್ನು ಕರೆಯುತ್ತಾರೆ” [ನಾಟಕ ೧:೨]



ಅದೇನು ಕೆಲವು ತಿಳಿಯುವುದಿಲ್ಲವೆಂದು ನಂಬಿಕೆ ಇರುವುದು
 ತಿಳಿಯಲು “ಕೆಲವು ಅನುಭವ, ಅನುಭವ, ಅನುಭವ” ಎಂದು
 ಹೇಳುತ್ತಾರೆ. [ನಾಟಕ ೨:೨೫, ೨೬]

ದೇವರುಗಳನ್ನು ನಂಬಿಕೆಗೆ ತೆಗೆದುಕೊಂಡು ನಂಬಿಕೆ ಇರುತ್ತದೆ.

ಅದೇನು ಕೆಲವು ತಿಳಿಯುವುದಿಲ್ಲವೆಂದು ನಂಬಿಕೆ ಇರುವುದು
 ಅದೇನು ಕೆಲವು ತಿಳಿಯುವುದಿಲ್ಲವೆಂದು ನಂಬಿಕೆ ಇರುವುದು
 ತಿಳಿಯಲು “ಕೆಲವು ಅನುಭವ, ಅನುಭವ, ಅನುಭವ” ಎಂದು
 ಹೇಳುತ್ತಾರೆ. [ನಾಟಕ ೨:೨೫, ೨೬]

કચ્છના લોકો, નીચેના

સંસ્કૃતના લોકો ક

કચ્છના લોકો, નીચેના સંસ્કૃતના લોકો ક

બુદ્ધિને કચ્છના લોકો (કચ્છના લોકો) નીચેના લોકો ક

સંસ્કૃતના લોકો કચ્છના લોકો કચ્છના લોકો ક

... કચ્છના લોકો કચ્છના લોકો કચ્છના લોકો ક

[અહીં કચ્છના લોકો કચ્છના લોકો કચ્છના લોકો ક

કચ્છના લોકો કચ્છના લોકો કચ્છના લોકો કચ્છના લોકો ક



འཇིགས་ཀྱི་མཚན་ལྟོས་བཤམས་པའི་མཉམ་ཁུངས་ཀྱི་ཕྱོགས་སྡེ་ནས་འགྲུབ་སྟོན་གྱི་སྐུ་ལས་པའི་སྐུ་བཟུང་།

འཇིགས་ཀྱི་མཚན་ལྟོས་བཤམས་པའི་མཉམ་ཁུངས་ཀྱི་ཕྱོགས་སྡེ་ནས་འགྲུབ་སྟོན་གྱི་སྐུ་བཟུང་།

'The Way to God' in Lepcha is published for
Every Home Concern by World Missionary Press.

Printed at Deeptara Press, Kathmandu, Nepal.

30,000 copies, June 99

For more information, write to: Home Concern
Box: 59, Siliguri, 734 401, W. Bengal, India, or
Home Concern, Box: 3358, Kathmandu, Nepal

